

ಓ.ಎಸ್. - 131/2021

ಡಿ. ಡಬ್ಲೂ -2

ಸಾಕ್ಷಿಯನ್ನು ದಿ: 07.07.2026 ರಂದು ಪುನಃ ಕರೆಯಿಸಿ ಪ್ರಮಾಣೀಕರಿಸಲಾಯಿತು.

ಪಾಟೀ ಸವಾಲು: ವಾದಿ ಪರ ವಕೀಲರಾದ ಶ್ರೀ.ಜೆ.ಪಿ.ಎಸ್ ರವರಿಂದ

1. ನನ್ನ ಮುಖ್ಯ ವಿಚಾರಣಾ ಪ್ರಮಾಣ ಪತ್ರದಲ್ಲಿನ ಎಲ್ಲಾ ವಿಷಯಗಳನ್ನು ನಾನು ಓದಿ ತಿಳಿದುಕೊಂಡಿದ್ದು, ಅವು ಸತ್ಯವಾಗಿದೆ. ಈ ಕೇಸಿನ ಬಗ್ಗೆ ನನಗೆ ಸಂಪೂರ್ಣ ಮಾಹಿತಿ ಇದೆ. ವಾದಿಗೆ ವಾಹನ ಖರೀದಿ ಮಾಡಲು ಎಂ ಎಸ್ ಎಂ ಇ ಸ್ಕೀಮ್ ನ ಅಡಿಯಲ್ಲಿ ಸಾಲವನ್ನು ನೀಡಿದ್ದೇವೆ. ಸಾಧಾರಣ ಸಾಲ ಹಾಗೂ ಸ್ಕೀಮ್ ನ ಅಡಿಯಲ್ಲಿ ನೀಡುವ ಸಾಲಗಳು ಬೇರೆ ಬೇರೆ ಎಂದರೆ ಸರಿ. ಎರಡು ಸಾಲಗಳ ಅಡಿಯಲ್ಲಿ ವಿಧಿಸುವ ಬಡ್ಡಿಯಲ್ಲಿ ವ್ಯತ್ಯಾಸ ಇರುತ್ತದೆ ಎಂದರೆ ಸರಿ. ಎಂ ಎಸ್ ಎಂ ಇ ಸ್ಕೀಮ್ ನ ಅಡಿಯಲ್ಲಿ ಸಾಮಾನ್ಯ ಸಾಲಕ್ಕಿಂತ ಕಡಿಮೆ ಬಡ್ಡಿಯನ್ನು ವಿಧಿಸುತ್ತೇವೆ ಎಂದರೆ ಸರಿ. ಎಂ ಎಸ್ ಎಂ ಇ ಸ್ಕೀಮ್ ಇದು ಸರ್ಕಾರದ ಯೋಜನೆಯಾಗಿರುವುದಿಲ್ಲ. ಅದು ಸರ್ಕಾರದ ಯೋಜನೆಯಾಗಿದ್ದರೂ ಸಹ ನಾನು ಸುಳ್ಳು ಸಾಕ್ಷಿ ನುಡಿಯುತ್ತಿದ್ದೇನೆ ಎಂದರೆ ಸರಿಯಲ್ಲ.

2. ಎಂ ಎಸ್ ಎಂ ಇ ಸ್ಕೀಮ್ ನಲ್ಲಿ ಶೇಕಡಾ 50 ರಷ್ಟು ಸಬ್ಸಿಡಿ ಕೊಡಬಹುದು ಎಂದರೆ ಸರಿಯಲ್ಲ. ಸದರಿ ಸ್ಕೀಮ್ ನ ಅಡಿಯಲ್ಲಿ ಸಬ್ಸಿಡಿ ಇದ್ದರೂ ಸಹ ನಾನು ಸುಳ್ಳು ಸಾಕ್ಷಿ ನುಡಿಯುತ್ತಿದ್ದೇನೆ ಎಂದರೆ ಸರಿಯಲ್ಲ. ನಿಪಿ-1 ನಮ್ಮ ಬ್ಯಾಂಕಿನ ವಾದಿ ಖಾತೆಯ ಸ್ಟೇಟ್ ಮೆಂಟ್ ಎಂದರೆ ಸರಿ. ನಿಪಿ-1 ರ 3 ನೇ ಕಲಂ ನಲ್ಲಿ 6 ಲಕ್ಷ ರೂ.ಗಳನ್ನು ವಾದಿಗೆ ಸಾಲ ಕೊಟ್ಟಿರುವುದಾಗಿ ಕಾಣಿಸಿದೆ ಎಂದರೆ ಸರಿ. 4 ನೇ ಕಲಂ ನಲ್ಲಿ ಇರುವ ಮೊತ್ತವನ್ನು ವಾದಿಯು ಮರು ಪಾವತಿ ಮಾಡಿದ್ದಾರೆ ಎನ್ನುವ ಮೊತ್ತದ ದಾಖಲೆ ಎಂದರೆ ಸರಿ. ನಿಪಿ-1 ರಲ್ಲಿ ಕಂಡಂತೆ ದಿನಾಂಕ 06.07.2021 ಕ್ಕೆ ಒಟ್ಟು 7,23,078/- ರೂ.ಗಳನ್ನು ವಾದಿಯು ಮರು ಪಾವತಿ ಮಾಡಿದ್ದಾನೆ ಎಂದರೆ ಸರಿ. 2015 ರಲ್ಲಿ ವಾದಿಗೆ ಸಾಲವನ್ನು ಕೊಟ್ಟಾಗ ವಾರ್ಷಿಕ ಶೇಕಡಾ 7.5 ರೂ.ಗಳ ಬಡ್ಡಿಯನ್ನು ವಿಧಿಸಲಾಗಿತ್ತು. ಮುಂದುವರೆದು ಬ್ಯಾಂಕಿನ ನಿಯಮಗಳಂತೆ ಕಾಲ ಕಾಲಕ್ಕೆ ಬಡ್ಡಿಯನ್ನು ವಿಧಿಸಲಾಗುತ್ತದೆ ಎನ್ನುತ್ತಾರೆ. ವಾದಿಗೆ 84 ಕಂತುಗಳಲ್ಲಿ ಮರು ಪಾವತಿ ಮಾಡುವಂತೆ 6 ಲಕ್ಷ ರೂ.ಗಳನ್ನು ಸಾಲ ನೀಡಿದ್ದು, ಈ ಕುರಿತು ಕರಾರು ಸಹ ಆಗಿದೆ ಎಂದರೆ ಸರಿ. ಸದರಿ ಕರಾರಿನಂತೆ ಅದರಲ್ಲಿ ನಿಗದಿ ಪಡಿಸಿದ ಅವಧಿ ಮುಗಿಯುವವರೆಗೆ ವಾರ್ಷಿಕ

ಶೇಕಡಾ 7.5 ರಂತೆ ಬಡ್ಡಿಯನ್ನು ಆಕರಿಸಬೇಕು ಎಂದರೆ ಸರಿಯಲ್ಲ. ನಾನು ಸುಳ್ಳು ಸಾಕ್ಷಿ ನುಡಿಯುತ್ತಿದ್ದೇನೆ ಎಂದರೆ ಸರಿಯಲ್ಲ. ಕರಾರಿನಲ್ಲಿ ಬಡ್ಡಿಯ ಕುರಿತು ನಮೂದು ಮಾಡಿದ್ದೇವೆ. ಸದರಿ ಕರಾರನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಿಲ್ಲ. ವಾದ ಪತ್ರದಲ್ಲಿ ಹೇಳಿರುವ 7.5% ಬಡ್ಡಿಯು ಪ್ಲಾಟ್ ಬಡ್ಡಿಯು 13.5 % ಕಟ್ interest ಗಿಂತ ಹೆಚ್ಚು ಎಂದರೆ ಸರಿಯಲ್ಲ. ನ್ಯಾಯಾಲಯದ ಆದೇಶವಿಲ್ಲದೆ ಸಾಲದ ಕಂತುಗಳು ಬಾಕಿ ಇದ್ದರೆ ವಾಹನವನ್ನು ಅಮಾನತ್ತು ಮಾಡಿಕೊಳ್ಳುತ್ತೇವೆ ಎಂದರೆ, ಸಾಕ್ಷಿಯು ನಮ ಬ್ಯಾಂಕಿನಲ್ಲಿ ವಾಹನಗಳನ್ನು ಅಮಾನತ್ತುಪಡಿಸಿಕೊಳ್ಳಲು ನೇಮಕ ಮಾಡಿರುವ ಎಂಪೆನಾಲ್ಡ್ ಸೀಸಿಂಗ್ ಏಜೆಂಟ್ಸ್ ನ ಮೂಲಕ ನಿಯಮಾನುಸಾರ ಅಮಾನತ್ತುಪಡಿಸಿಕೊಳ್ಳುತ್ತೇವೆ ಎನ್ನುತ್ತಾರೆ. ಆ ಸಂದರ್ಭದಲ್ಲಿ ನ್ಯಾಯಾಲಯದ ಆದೇಶವನ್ನು ಲಗತ್ತಿಸುವುದಿಲ್ಲ ಎಂದರೆ ಸರಿ. ಮುಂದುವರೆದು ಬಹಳ ಕಠಿಣವಾದಂತಹ ಪ್ರಕರಣಗಳಲ್ಲಿ ಮಾತ್ರ ನ್ಯಾಯಾಲಯದ ಆದೇಶವನ್ನು ಪಡೆಯುತ್ತೇವೆ ಎನ್ನುತ್ತಾರೆ.

3. ಈ ದಾವೆಯಲ್ಲಿನ ವಾಹನವನ್ನು ನ್ಯಾಯಾಲಯದ ಆದೇಶವಿಲ್ಲದೆ ಅಮಾನತ್ತು ಪಡಿಸಿಕೊಳ್ಳಲು ಪ್ರಯತ್ನಿಸಿದೆವು ಎಂದರೆ ಸರಿ. ಭಾರತದಾದ್ಯಂತ ನಮ್ಮ ಬ್ಯಾಂಕಿನ ಶಾಖೆಗಳು ಇದ್ದು, ಒಂದು ವೇಳೆ ಸಾಲ ಪಡೆದು ಖರೀದಿ ಮಾಡಿದ ವಾಹನಗಳು ಬೇರೆ ರಾಜ್ಯದಲ್ಲಿ ಓಡಾಡುತ್ತಿದ್ದರೆ ಆ ರಾಜ್ಯದ ಏಜೆಂಟ್ ಗಳ ಮೂಲಕ ಆ ವಾಹನವನ್ನು ಅಮಾನತ್ತು ಪಡಿಸಿಕೊಳ್ಳುತ್ತೇವೆ. ವಾದಿಯು 45,078/-ರೂ.ಗಳನ್ನು ಹೆಚ್ಚುವರಿಯಾಗಿ ಪಾವತಿ ಮಾಡಿದ್ದರೂ ಸಹ ಹೆಚ್ಚಿನ ಹಣವನ್ನು ಬೇಡಿಕೆ ಇಟ್ಟು ವಾದಿಯ ವಾಹನವನ್ನು ತಡೆ ಹಿಡಿಯಲು ನಮ್ಮ ಏಜೆಂಟರು ಪ್ರಯತ್ನಿಸಿದ್ದಾರೆ ಎಂದರೆ ಸರಿಯಲ್ಲ. ಕೋವಿಡ್ ಲಾಕ್ ಡೌನ್ ನ ಅವಧಿಯಲ್ಲಿ ಎಲ್ಲಾ ಸಾಲಗಳ ಮೇಲಿನ ಬಡ್ಡಿಯನ್ನು ವಿನಾಯಿತಿ ಕೊಡಬೇಕು ಎಂದು ಸರ್ಕಾರವು ಆದೇಶಿಸಿದೆ ಎಂದರೆ ಸರಿ. ಮುಂದುವರೆದು ಪ್ರಾರಂಭದ 6 ತಿಂಗಳು ಮಾತ್ರ ವಿನಾಯಿತಿ ಕೊಡಲು ಆದೇಶಿಸಿದೆ ಎನ್ನುತ್ತಾರೆ. ಪ್ರಾರಂಭದ 6 ತಿಂಗಳ ನಂತರವೂ ಸಹ ಸಾರ್ವಜನಿಕರು ಓಡಾಡಬಾರದು ಎಂದು ಸರ್ಕಾರವು ಆದೇಶ ಮಾಡಿತ್ತು ಎಂದರೆ ಸರಿ. 2020-21 ರಲ್ಲಿ ಕೋವಿಡ್ ಲಾಕ್ ಡೌನ್ ಇತ್ತು ಎಂದರೆ ಸರಿ. 2020 ಮಾರ್ಚ್ ನಿಂದ 2021 ನವೆಂಬರ್ ತಿಂಗಳವರೆಗೆ ಯಾವುದೇ ಸಾಲಕ್ಕೆ ಬಡ್ಡಿ ವಿಧಿಸಬಾರದು ಎಂದು ಮತ್ತು ಯಾವುದೇ ವಾಹನಗಳನ್ನು ಅಮಾನತ್ತು ಪಡಿಸಿಕೊಳ್ಳಬಾರದು ಎಂದು ಸರ್ಕಾರವು ಆದೇಶಿಸಿತ್ತು ಎಂದರೆ ಸರಿಯಲ್ಲ.

4. ವಾದಿಯ ವಿರುದ್ಧ ಶಿರಸಿ ನ್ಯಾಯಾಲಯದಲ್ಲಿ ಹಣದ ವಸೂಲಾತಿ ಕೋರಿ ಈ ವ್ಯವಹಾರಕ್ಕೆ ಸಂಬಂಧಪಟ್ಟಂತೆ ಒ ಎಸ್ 5/2025 ರಂತೆ ದಾವೆಯನ್ನು ದಾಖಲಿಸಿದ್ದೇವೆ ಎಂದರೆ ಸರಿ.

ಮುಂದುವರೆದು ಈ ವ್ಯವಹಾರ ಹಾಗೂ ಆ ದಾವೆಗೆ ಯಾವುದೇ ಸಂಬಂಧ ಇಲ್ಲ ಎನ್ನುತ್ತಾರೆ. ವಾದಿಯು ತನ್ನ ದಾವೆಯಲ್ಲಿ ಕೋರಿದಂತೆ ನ್ಯಾಯಾಲಯದ ಆದೇಶವಿಲ್ಲದೆ ನಾವು ವಾದಿಯ ವಾಹನವನ್ನು ಅಮಾನತ್ತು ಪಡಿಸಿಕೊಳ್ಳಬಾರದು ಎಂದರೆ, ಸಾಕ್ಷಿಯು ನಾವು ನಿಯಮಾನುಸಾರ ಅಮಾನತ್ತು ಪಡಿಸಿಕೊಳ್ಳುತ್ತೇವೆ ಎಂದು ನುಡಿಯುತ್ತಾರೆ. ನ್ಯಾಯಾಲಯದ ಆದೇಶದಂತೆ ನಾವು ವಾಹನವನ್ನು ಅಮಾನತ್ತುಪಡಿಸಿಕೊಳ್ಳಲು ವಾದಿಗೆ ಯಾವುದೇ ತಕರಾರು ಇಲ್ಲ ಎಂದರೆ ನನಗೆ ಗೊತ್ತಿಲ್ಲ. ಈವರೆಗೆ ವಾದಿಯಿಂದ ಅಸಲು ಮತ್ತು ಬಡ್ಡಿ ಸೇರಿ ಎಷ್ಟು ಹಣ ಬರಬೇಕು ಎಂದು ನನ್ನ ಮುಖ್ಯ ವಿಚಾರಣಾ ಪ್ರಮಾಣ ಪತ್ರದಲ್ಲಿ ಬರೆಸಿಲ್ಲ ಎಂದರೆ ಸರಿ. ವಾದಿಗೆ ಮಾನಸಿಕ ಹಿಂಸೆ ಮಾಡಿ ಹೆಚ್ಚಿನ ಹಣ ಪಡೆಯಬೇಕು ಎಂದು ಉದ್ದೇಶಿಸಿ 5 ವರ್ಷಗಳ ನಂತರ ಶಿರಸಿಯಲ್ಲಿ ಒ ಎಸ್ 5/2025 ರ ದಾವೆಯನ್ನು ದಾಖಲು ಮಾಡಿದ್ದೇವೆ ಎಂದರೆ ಸರಿಯಲ್ಲ. ವಾದಿಯು ಸಂಪೂರ್ಣ ಸಾಲದ ಹಣವನ್ನು ಮರು ಪಾವತಿ ಮಾಡಿದ್ದರೂ ಸಹ ದಾವಾ ಶೆಡ್ಯೂಲ್ ವಾಹನವನ್ನು ಅಮಾನತ್ತು ಪಡಿಸಿಕೊಳ್ಳುವುದಾಗಿ ವಾದಿಗೆ ಹೆದರಿಸುತ್ತಿದ್ದೇವೆ ಎನ್ನುವುದು ಸರಿಯಲ್ಲ. ನ್ಯಾಯಾಲಯದ ಆದೇಶವಿಲ್ಲದೆ ವಾದಿಯ ವಾಹನವನ್ನು ಅಮಾನತ್ತು ಪಡಿಸಿಕೊಳ್ಳಲು ನಮಗೆ ಅಧಿಕಾರ ಇಲ್ಲ ಎನ್ನುವುದು ಸರಿಯಲ್ಲ.

ಮರು ವಿಚಾರಣೆ: ಇಲ್ಲ.

(ತೆರೆದ ನ್ಯಾಯಾಲಯದಲ್ಲಿ ನನ್ನ ಉಕ್ತಲೇಖನದ ರೀತ್ಯಾ ಗಣಕೀಕರಿಸಲಾಯ್ತು)

ಓದಿ ಹೇಳಿ ಕೇಳಿ ಸರಿ ಇದೆ

ಪ್ರಧಾನ ವ್ಯವಹಾರ ನ್ಯಾಯಾಧೀಶರು
ಮತ್ತು ಜೆಎಂಎಫ್‌ಸಿ, ಸಾಗರ.